

ಮಗಳನ್ನ ಬಿಟ್ಟುಬಿಡ್ಡಿರಾ?’ ಎಂದು ಕೇಳಿದ. ವ್ಯಾಪಾರಿ ದಾಳಿಂಬೆಯನ್ನು ತಿನ್ನುವರೆ ನೋಡಿದ. ಮನಸ್ಸಿನಲ್ಲೀ ಅದರ ಬೆಲೆಯನ್ನು ನಿರ್ಧರಿಸಿದ. ಆದರೆ ಶೈತ್ಯನಾಗಲ್ಲಿಲ್ಲ, ‘ತು ಒಂಟಿ ದಾಳಿಂಬೆ ಹಣ್ಣಿಗಾಗಿ ನಿನ್ನ ಮಗಳನ್ನು ಬಿಟ್ಟುಬಿಡಲ್ಲಿ? ಇದು ಕೊಟ್ಟಿ ಸಾಲದ ಗೌರವಧನ ಎಂದಾಯಿತು. ನಾವು ಬಡ್ಡಿ ತೆಗೆದುಕೊಳ್ಳಬಾರದು ನೋಡು, ಅದ್ದರಿಂದ ಬಡ್ಡಿ ಬೇದ ಅಸಲಿಗೆ ಸೂಕ್ತವಾದ ಪಸ್ಸುವನು ನಾಳೆ ಸಂಚಯೋಳಿಗೆ ತಂದು ಹೊಡು. ತಪ್ಪಿದರೆ ನಿನ್ನ ಮಗಳು ನನ್ನವಳಾಗುತ್ತಾಳೆ’ ಎಂದು ಹೇಳಿದ.

ಮೀನುಗಾರ ತೆಗೆ ಕೈ ಹೊತ್ತುಕೊಂಡು ಜಲಾಶಯದ ಬಳಿಗೆ ಬಂದು ಒಂದೇ ಸವನೆ ಅಳುತ್ತು ಕುಳಿತುಹೊಂಡ. ಆಗ ಅಲ್ಲಿಗೆ ಒಬ್ಬ ಫೆರ ಬಂಡ. ಅವನ ಅಳುವಿನ ಕಾರಣ ಕೇಳಿ ತಿಳಿದುಕೊಂಡ. ‘ಅಳಬೇಡ. ಸರ್ವಶಕ್ತಿನಾದ ದೇವರು ನಿನ್ನ ನೆರವಿಗೆ ಬರುತ್ತಾನೆ. ಬಲೆ ಬಿಸು. ಸಿಕ್ಕಿದ ವಸ್ತುವನ್ನು ತೆಗೆದುಕೊಂಡು ಹೊಗಿ ಅವನಿಗೆ ಹೊಡು. ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂದು ಹೇಳಿ ಹೊರಿಸುಹೊಂಡ. ಅವನ ಮಾತಿನಿತೆ ಬಲೆ ಬಿಸಿದಾಗ ಒಂದು ದೊಡ್ಡ ಶೀಂಗೆ ಸಿಕ್ಕಿತು. ಭದ್ರವಾಿ ಬಿರಡೆ ಮುಚ್ಚಿದ್ದ ಅದರ ಒಳಗೆ ಒಂದು ಪುಟ್ಟ ಭೂತ ಕುಂಡಾಡತ್ತ ಇತ್ತು. ಅದನ್ನು ತಂದುಮಿನುಗಾರ ವ್ಯಾಪಾರಿಗೆ ನೀಡಿ, ‘ತು ದಿನ ಸಿಕ್ಕಿದ್ದು ತು ಶಿಸೆ ಮಾತ್ರ’ ಎಂದು ತಿಳಿಸಿದ.


ವ್ಯಾಪಾರಿ ಶಿಸೆಯನ್ನು ನೋಡಿದ. ಭೂತಗಳನ್ನು ಬಳಸಿಕೊಂಡು ಸಂಪತ್ತು ಸಂಪಾದಿಸಬಹುದೆಂದು ಅವನಿಗೆ ಗೊತ್ತಿತು. ಒಳಗಿಂದ ಭೂತದೊಂದಿಗೆ, ‘ನಿನ್ನನ್ನ ಹೊರಗೆ ತಂದರೆ ನನಗೆ ಬೆಕೊಡ ಸೇವೆ ಮಾಡುತ್ತಿರುತ್ತಾನೆ’ ಎಂದು ಕೇಳಿದ. ಭೂತವು, ‘ಮೋದಲು ಹೊರಗೆ ತೆಗೆ. ಆಮೇಲೆ ನೋಡೋಣ’ ಎಂದು ಹೇಳಿತು. ಅವನು ಬಿರಡೆ ತೆಗೆದು ಭೂತವನ್ನು ಹೊರಗೆ ತಂದ. ಅದು ಆಕಾಶದೇತ್ತರ ಬೆಳೆದು ನಿಂತು ಅಟ್ಟಹಾಸದಿಂದ ನಷ್ಟಿತು. ‘ತು ಶಿಸೆಯೋಳಿಗೆ ನಿನ್ನನ್ನ ಸೇರಿಸಿ ಅದೆಮ್ಮೋ ವರವಾಗಳೇ ಕಳೆದವು. ತಾಳಾಗಿದ ಹಸಿವಯಾಗಿದೆ. ನನ್ನ ಹಸಿವವನು ನೀಗಿಸುವ ಜವಾಬ್ದಾರಿ ನಿನ್ನದು. ಅದನ್ನು ಮಾಡಿದ್ದರೆ ನಿನ್ನನ್ನ ತಿನ್ನುತ್ತೇನೆ’ ಎಂದು ಬಾಯ್ಸೆ ರೆದು ಹೇಳಿತು. ವ್ಯಾಪಾರಿ ಭಯ ಹೊಂದಿದ. ಕೆಲಸದವರನ್ನು ಕರೆದು ಅದರ ಮುಂದೆ ತಿಂಡಿಗಳನ್ನು ತಂದಿರಿಸಲು ಹೇಳಿದ. ತಂದಿಟ್ಟುದನ್ನು ಗಬಗಬನೆ ನುಂಗಿದ ಭೂತ, ‘ಇನ್ನೇನಿದ್ದರೂ ತಾ, ಹಸಿವು ನೀಗಿಲ್ಲ’ ಎಂದು ಅಭ್ಯರಿಸಿತು.

ಮನೆಯಲ್ಲಿದ್ದ ಅಹಾರ ಪದಾರ್ಥಗಳು, ದಿನಸಿಗಳು, ತರಕಾರಿಗಳು ಎಲ್ಲವನ್ನು ಕಬ್ಜಿಸಿತು. ‘ಹಸಿವು ನೀಗಿಲ್ಲ, ಬೇಗ ಪೊದರೂ ತಾ’ ಎಂದು ಕೂಗಿತು.

ವ್ಯಾಪಾರಿ ಭಯದಿಂದ ಕಂಟಿಸುತ್ತ, ‘ಇನ್ನು ಚನ್ನ, ಬೆಲ್ಲಿ, ನವರತ್ನಗಳು ಬಿಟ್ಟೆ ಬೇರೆ ಪನ್ನ ಇಲ್ಲ’ ಎಂದು ನಿವೇದಿಸಿದ. ‘ಅದೂ ಆಗುತ್ತದೆ, ತಾ’ ಎಂದು ಭೂತ ಬಂದು ಚಾರು ನಗನಾಣ್ಯಗಳನ್ನು ಬಿಡದೆ ತರಿಸಿ ಹೊಗ್ಗಿಳಿಸಿತು. ವ್ಯಾಪಾರಿ ಸಕಲ ಸಂಪತ್ತನ್ನು ಕಳೆದುಕೊಂಡು ಭೂಕಾರಿಯಾದ. ಅಪ್ಪಾರಲ್ಲಿ ಫೆರ ಅಲ್ಲಿಗೆ ಬಂದ. ವ್ಯಾಪಾರಿ ಓಡಿಹೊಗಿ ಅವನ ಕಾಲುಗಳನ್ನು ಹಿಡಿದುಕೊಂಡ. ‘ಅಯ್ಯಾ, ನನ್ನ ಜೀವ ಉಳಿಸಿ, ಜೀವಮಾನವಿಡೆ ದುಡಿದು ಗಳಿಸಿದ ಸಂಪತ್ತುವನ್ನು ತು ಭೂತ ನುಗಿ ಇನ್ನು ಹಸಿವು ನೆನ್ನುತ್ತಿದೆ ಅದರ ಕ್ಷಯಿಂದ ನಿನ್ನನ್ನ ಪಾರುಮಾಡಿ’ ಎಂದು ಪ್ರಾರ್ಥಿಸಿದ. ಅದಕ್ಕೆ ಫೆರ, ‘ಮೋದಲು ಆ ಮೀನುಗಾರನ ಸಾಲ ಮರಳಿ ಬಂತು ಎಂದು ಹೇಳಿ ಅವನ ಮಗಳನ್ನು ಗಂಡನ ಮನಗೆ ಕಳುಹಿಸಿಕೊಡಲು ಹೇಳಿ. ಹಾಗಾದರೆ ನಿನ್ನನ್ನ ಬದುಕಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದೆ. ವ್ಯಾಪಾರಿ ಮೀನುಗಾರನನ್ನು ಕರೆದು ಅವನೆದುರು ಕೈ ಜೊಡಿಸಿದ. ‘ಪೃಜ್ಞಾತ್ಮ, ನೀನು ಕೊಡಬೆಕೊಡ ಸಾಲದ ಹಳ ಪ್ರತಿರ್ಯಾಗಿ ನನಗೆ ಬಂತು. ನಿನ್ನ ಮಗಳನ್ನು ಗಂಡನ ಜೊಡಿಗೆ ಕಳುಹಿಸಿಕೊಡ’ ಎಂದು ಬೇಡಿಕೊಂಡೆ.

ಇಪ್ಪಾದ ಮೇಲೆ ಫೆರ ತನ್ನ ಬೆತ್ತುವನ್ನು ತೆಗೆದು ಭೂತದೆದುರು ಹಿಡಿದ. ಭೂತ ಸಣ್ಣದಾಗುತ್ತ ಅಲ್ಲ ರೂಪ ತಳೆಯಿತು. ಅದನ್ನು ಬೆರಳುಗಳಿಂದ ಹಿಡಿದು ಶಿಸೆಯೋಳಿಗೆ ತುಂಬಿ ಫೆರ ಬಿರಡೆ ಹಾಕಿದ. ಶಿಸೆಯನ್ನು ಜಲಾಶಯದೊಳಗೆ ವೆದು ತನ್ನ ಪಾಡಿಗೆ ಹೊರಿಸುಹೊಂಡ. ಜೀವನವಿಡೆ ಬದುಕಬೇಕಾಯಿತು.

-ಪ.ರಾಮುಕ್ಕಣ ಶಾಸ್ತ್ರಿ



ಕ್ರಿಂಗಿರಂಡಿಕು

ಶಿರಬೇಕು ಇರಬೇಕು
ಮಹಿಮಾ ಪ್ರರುಪರ ತರಹ
ನಗಬೇಕು, ನಗಬೇಕು
ಮುಗ್ಗ ಮಗುವಿನ ತರಹ
ತೋರಬೇಕು ತೋರಬೇಕು
ಅಮೃನ ಸ್ತ್ರೀಯ ತರಹ
ಅಳಬೇಕು ಅಳಬೇಕು
ಬಾನಲಿ ಮಳಿಯ ತರಹ
ಓಡಬೇಕು ಓಡಬೇಕು
ಚೆಮ್ಮುವ ಹರಿಣದ ತರಹ
ನಲಿಬೇಕು ನಲಿಬೇಕು
ನೀರಲಿ ಮೀನಿನ ತರಹ
ಕುಣಿಬೇಕು ಕುಣಿಬೇಕು
ನವಿಲಿನ ನಾಟ್ಯದ ತರಹ
ಸಾಗಬೇಕು ಸಾಗಬೇಕು
ಸಜ್ಜನ ಸಂಗದ ಸನಿಹ.

-ಕೆ.ಕ್ರಿಂಗಿರಾವ್ ಹರಪನಹ್ಲಿ